

ದಿ.16-07-2026 ರಂದು ಸಾಕ್ಷಿಯನ್ನು ಕರೆಯಿಸಿ ಪ್ರಮಣೀಕರಿಸಲಾಯಿತು.

ಪಾಟೀ ಸವಾಲು ಶ್ರೀ ಎನ್.ಎಸ್.ಎಸ್ ವಕೀಲರಿಂದ:-

ನಾನು 2008 ರಿಂದ ಶ್ರೀರಾಮ ಟ್ರಾನ್ಸಪೋರ್ಟ್‌ನಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದೇನೆ. ಆರೋಪಿತನು ಅಶೋಕ ಲೇಲ್ಯಾಂಡ್ ಎ.ಎಲ್‌2518 ಎಪ್.ಬಿ.ಟಿ.ಟಿ ಅದನ್ನು ನಮ್ಮ ಪೈನಾನ್ಸನಲ್ಲಿ ಸಾಲ ತೆಗೆದುಕೊಂಡು ಖರೀದಿ ಮಾಡಿರುತ್ತಾರೆ ಎಂದರೆ ಸರಿ. ಆರೋಪಿತನು ಅಶೋಕ ಲೇಲ್ಯಾಂಡ್ ವಾಹನವನ್ನು 2018 ರಲ್ಲಿ ಖರೀದಿ ಮಾಡಿರುತ್ತಾನೆ. ನಾವು ಹೈಪೋತಿಕೇಷನ್ ಮೇಲೆ ಸಾಲ ಕೊಟ್ಟಿರುತ್ತೇವೆ. ಜಿ.ಪಿ.ಎ ಪ್ರತಿಗೆ ಸ್ವಾಂಪ ಪೇಪರನ್ನು ದಿನಾಂಕ 26-12-2022 ರಂದು ತರಲಾಗಿದೆ ಎಂದರೆ ಸರಿ. ಆದರೆ ಮೂಲ ಸಾಮಾನ್ಯ ಅಧಿಕಾರ ಪತ್ರ ಬೇರೆ ಕೇಸಿನಲ್ಲಿ ಇರುವುದರಿಂದ ಅದರ ದೃಢೀಕೃತ ನಕಲನ್ನು ಈ ರೂ.20/- ಬಾಂಡ್ ಮೇಲೆ ಸಲ್ಲಿಸಿರುತ್ತೇವೆ. ಈ ಅಧಿಕಾರ ಪತ್ರವನ್ನು ನಮ್ಮ ಕಂಪನಿಯವರು ದಿನಾಂಕ 22-06-2010 ರಂದು ನನಗೆ ಕೊಟ್ಟಿರುತ್ತಾರೆ. ಆರೋಪಿತನಿಗೆ ರೂ.25,80,000/- ಸಾಲ ಕೊಟ್ಟು ಬಗ್ಗೆ ಸಾಲದ ದಾಖಲೆಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಿರುವುದಿಲ್ಲ. ಸಾಲ ಕೊಡುವಾಗ ನಾವು ಆರೋಪಿಯಿಂದ ಎರಡು ಖಾಲಿ ಚೆಕ್‌ಗಳನ್ನು ಪಡೆದಿರುತ್ತೇವೆ ಎಂದರೆ ಸರಿಯಲ್ಲ.

2. ಅಕೌಂಟ್ ಸ್ಟೇಟಮೆಂಟ್ ಪ್ರಕಾರ ಆರೋಪಿತನು ರೂ.22,93,594/- ಗಳನ್ನು ಕಂತುಗಳ ಮೂಲಕ ಕಟ್ಟಿರುತ್ತಾನೆ. ರೂ.22,93,594/- ಹಣವು ನಮ್ಮ ಕಂಪನಿಗೆ ಕಟ್ಟಿದ ಕೊನೆಯ ಕಂತಿನ ದಿನಾಂಕ ಯಾವುದು ಎಂದರೆ ದಿನಾಂಕ 05-09-2022 ಆಗಿರುತ್ತದೆ. ಅಶೋಕ ಲೇಲ್ಯಾಂಡ್ ವಾಹನವನ್ನು ನಾವು ಯಾವ ದಿನಾಂಕದಂದು ಜಪ್ತಿ ಮಾಡಿರುತ್ತೇವೆ ಎಂದು ನನಗೆ ನೆನಪಿಲ್ಲ. ಯಾವುದೇ ವಾಹನ ಜಪ್ತಿ ಮಾಡುವ ಮುಂಚೆ ಸಾಲಗಾರನಿಗೆ ಮುಂಗಡ ನೋಟಿಸು ಕೊಡುತ್ತೇವೆ ಎಂದರೆ ಸರಿ. ಯಾವ ದಿನಾಂಕದಂದು ನಾವು ಆರೋಪಿಗೆ ಜಪ್ತಿ ನೋಟಿಸು ಕೊಟ್ಟಿರುತ್ತೇವೆ ಎಂದು ನನಗೆ ನೆನಪಿಲ್ಲ. ಸದರಿ ನೋಟಿಸನ್ನು ಈ ಕೇಸಿನಲ್ಲಿ ಹಾಜರು ಪಡಿಸಿರುವುದಿಲ್ಲ. ಆರೋಪಿಯ ವಾಹನವನ್ನು ರೂ.10,84,000/- ಮಾರಾಟ ಮಾಡಿರುತ್ತೇವೆ. ಸದರಿ ಆರೋಪಿಯ ವಾಹನವನ್ನು ಹರಾಜು ಮೂಲಕ ಮಾರಾಟ ಮಾಡಿದ ಬಗ್ಗೆ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿರುವುದಿಲ್ಲ. ದಿನಾಂಕ 17-10-2023 ರಂದು ಆರೋಪಿತನ ವಾಹನ ಮಾರಾಟವಾಗಿರುತ್ತದೆ. ಸುಮಾರು ರೂ.34,00,000/- ಹಣವು ಆರೋಪಿತನ ಕಡೆಯಿಂದ ನಮ್ಮ ಕಂಪನಿಗೆ ಜಮಾ ಆಗಿರುತ್ತದೆ ಎಂದರೆ ಸರಿ. ದಿನಾಂಕ 20-06-2018 ರಿಂದ 17-10-2023 ವರೆಗೆ ಸಾಲದ ಒಟ್ಟು ಮೊತ್ತ ಹಾಗೂ ಬಡ್ಡಿ ಸೇರಿ ಒಟ್ಟು ರೂ.40,00,000/- ಆಗುತ್ತದೆ. ಆರೋಪಿತನ

ವಾಹನ ಮಾರಾಟ ಮಾಡಿದ ಬಗ್ಗೆ ಹಾಗೂ ಆರೋಪಿತನು ಕಂಪನಿಗಳ ಮೂಲಕ ಜಮಾ ಮಾಡಿದ ಬಗ್ಗೆ ಎಲ್ಲಿಯೂ ಸಹ ಖಾಸಗಿ ಪರ್ಯಾಯದಲ್ಲಿ ನಮೂದಿಸಿಲ್ಲ ಎಂದರೆ ಸರಿ. ಅದೆ ರೀತಿ ಆರೋಪಿತನ ವಾಹನ ಮಾರಾಟ ಮಾಡಿದ ಬಗ್ಗೆ ಹಾಗೂ ಆರೋಪಿತನು ಕಂಪನಿಗಳ ಮೂಲಕ ಜಮಾ ಮಾಡಿದ ಬಗ್ಗೆ ಎಲ್ಲಿಯೂ ಸಹ ಲೀಗಲ್ ನೋಟೀಸಿನಲ್ಲಿ ನಮೂದಿಸಿಲ್ಲ ಎಂದರೆ ಸರಿ.

3. ದಿನಾಂಕ 17-10-2023 ಕ್ಕೆ ಆರೋಪಿತನು ರೂ.34,00,000/- ಹಣ ಕಟ್ಟಿದ್ದು ಆತನ ಸಾಲದ ಖಾತೆ ರೂ.6,00,000/- ಬಾಕಿ ಇದೆ ಎಂದು ಲೀಗಲ್ ನೋಟೀಸು ಕೊಟ್ಟಿರುವುದಿಲ್ಲ. ಸಾಕ್ಷಿ ಮುಂದುವರೆದು ಆ ದಿನಾಂಕಕ್ಕಿಂತ ಮುಂಚೆ ಈ ಕೇಸನ್ನು ದಾಖಲಿಸಿರುತ್ತೇವೆ ಎನ್ನುತ್ತಾರೆ. ಸಾಕ್ಷಿ ಮುಂದುವರೆದು ದಿನಾಂಕ 28-03-2023 ರಂದು ಆರೋಪಿತನು ನಿ.ಪಿ-2 ಚೆಕ್‌ನ್ನು ಕೊಟ್ಟಿದ್ದು, ನಾವು ಅದನ್ನು ಕಲೆಕ್ಷನ್ ಹಾಕಿದ ನಂತರ ನೋಟೀಸು ಕೊಟ್ಟಿರುತ್ತೇವೆ. ನಿ.ಪಿ-2 ಚೆಕ್‌ನಲ್ಲಿ ಮೊತ್ತ ರೂ.25,80,000/- ಬರೆದಿದೆ ಎಂದರೆ ಸರಿ. ದಿನಾಂಕ 28-03-2023 ಕ್ಕೆ ಆರೋಪಿತನು ರೂ.22,93,594/- ಕಟ್ಟಿದ್ದು ಎಂದರೆ ಸರಿ. ಆ ದಿನಾಂಕಕ್ಕೆ ಆರೋಪಿತನು ರೂ.22,93,594/- ಕಟ್ಟಿದ್ದು ಉಳಿದ ಬಾಕಿ ಎಷ್ಟು ಇತ್ತು ಎಂದು ನನಗೆ ಹೇಳಲಾಗುವುದಿಲ್ಲ. ನಿ.ಪಿ-2 ಚೆಕ್‌ನಲ್ಲಿ ರೂ.25,80,000/- ಹಣವನ್ನು ಬಾಕಿ ಮೊತ್ತ, ಬಡ್ಡಿ, ವಿಮೆ, ಉಳಿದ ಖರ್ಚುಗಳನ್ನು ಹಾಕಿ ಬರೆದಿರುತ್ತೇವೆ. ದಿನಾಂಕ 28-03-2023 ಕ್ಕೆ ರೂ.22,93,594/- ಮತ್ತು ಚೆಕ್‌ನ ಮೊತ್ತ ರೂ.25,80,000/- ಸೇರಿ ಸಮಾರು ರೂ.48,73,594/- ಆಗುತ್ತದೆ ಎಂದರೆ ಸರಿ. ಆ ದಿನಾಂಕಕ್ಕೆ ರೂ.48,73,594/- ಇಷ್ಟು ಬಾಕಿ ಇರುತ್ತದೆ ಎಂದು ತೋರಿಸಲು ಯಾವುದೇ ದಾಖಲೆ ಇರುವುದಿಲ್ಲ ಎಂದರೆ ಸರಿಯಲ್ಲ. ನಿ.ಪಿ-2 ರಲ್ಲಿ ರೂ.25,80,000/- ಮೊತ್ತವನ್ನು ನಾವೇ ಕಂಪನಿಯವರು ಬರೆದಿರುತ್ತೇವೆ ಎಂದರೆ ಸರಿಯಲ್ಲ. ಅಂತಹ ಯಾವುದೇ ದಾಖಲೆಗಳು ಮಾನ್ಯ ನ್ಯಾಯಾಲಯದ ಮುಂದೆ ಇರುವುದಿಲ್ಲ ಎಂದರೆ ಸರಿಯಲ್ಲ. ಆರೋಪಿ ಅನಕ್ಷರಸ್ಥ ಇರುವುದರಿಂದ ಚೆಕ್‌ನಲ್ಲಿ ಎಲ್ಲಾ ಬರವಣಿಗೆಯನ್ನು ನಾವೇ ಮಾಡಿರುತ್ತೇವೆ ಎಂದರೆ ಸರಿಯಲ್ಲ. ಚೆಕ್‌ನಲ್ಲಿರುವ ಬರವಣಿಗೆ ಮತ್ತು ಸಹಿ ಬೇರೆ-ಬೇರೆ ಶಾಹಿಯಲ್ಲಿವೆ ಎಂದರೆ ಸರಿಯಲ್ಲ.

4. ನಾವು ಸಾಲ ವಸೂಲಿಯನ್ನು ಚೆಕ್ ಮೂಲಕ ಮತ್ತು ಮಧ್ಯಸ್ಥಿಕೆ ಕೇಂದ್ರದ ಪ್ರಕರಣದಿಂದ ವಸೂಲಿ ಮಾಡುತ್ತೇವೆ. ಸಾಕ್ಷಿಗೆ ಇ.ಪಿ.ನಂ.5030/2025 ರ ಆದೇಶ ಪುಟದ ದೃಢೀಕೃತ ನಕಲನ್ನು ತೋರಿಸಿ ಒಪ್ಪಿದ್ದರಿಂದ ಅದನ್ನು ನಿ.ಡಿ-1 ಎಂದು ಗುರುತಿಸಲಾಯಿತು. ಮಧ್ಯಸ್ಥಿಕೆ ಪ್ರಕರಣ ಸಹ ಇದೇ ವಾಹನದ ವ್ಯವಹಾರಕ್ಕೆ ಸಂಬಂಧಿಸಿದ್ದು ಆಗಿರುತ್ತದೆ ಎಂದರೆ ಸರಿ. ದಿನಾಂಕ 13-07-2022 ಕ್ಕೆ ಆರೋಪಿತನಿಂದ ರೂ.25,99,509/- ವಸೂಲಿ ಮಾಡಬೇಕು ಎಂದು ಮಧ್ಯಸ್ಥಿಕೆ ಪ್ರಕರಣದಲ್ಲಿ ನಮೂದು ಇದೆ ಎಂದರೆ ಸರಿ. ಆ ಪ್ರಕರಣದಲ್ಲಿ ಆರೋಪಿತನು ರೂ.22,93,594/- ಕಟ್ಟಿದ ಬಗ್ಗೆ ಆದೇಶದಲ್ಲಿ ನಮೂದು ಆಗಿಲ್ಲ ಎಂದರೆ ಸರಿ. ಈ ಎರಡೂ ಪ್ರಕರಣದ ವಸೂಲಿ ಹಣ ರೂ.50,00,000/- ಮೇಲೆ ಆಗುತ್ತದೆ ಎಂದರೆ ಸರಿಯಲ್ಲ. ಅವೆರಡೂ ಪ್ರಕರಣಗಳು ಒಂದೆ

ವ್ಯವಹಾರಕ್ಕೆ ಸಂಬಂಧಿಸಿದ್ದಾಗಿರುತ್ತವೆ. ಆರೋಪಿತನು ವಾಹನ ಸಾಲ ಪಡೆಯುವಾಗ ಪಡೆದುಕೊಂಡ ಭದ್ರತೆ ಚೆಕ್ಕುಗಳನ್ನು ದುರುಪಯೋಗ ಪಡಿಸಿಕೊಂಡು ಆರೋಪಿತನ ವಿರುದ್ಧ ಸುಳ್ಳು ಖಾಸಗಿ ಪರ್ಯಾಯದಿ ಸಲ್ಲಿಸಿರುತ್ತಾನೆ ಎಂದರೆ ಸರಿಯಲ್ಲ. ಒಂದೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಎರಡು ಪ್ರಕರಣಗಳನ್ನು ಹಾಕಿ ವಸೂಲಿ ಮಾಡಲು ಬರುವದಿಲ್ಲ ಎಂದರೆ ಸರಿಯಲ್ಲ. ಈ ಚೆಕ್ಕು ಕೇಸು ಹಾಕುವದಕ್ಕಿಂತ ಮುಂಚೆ ಮದ್ಯಸ್ಥಿಕೆ ಪ್ರಕರಣ ಹಾಕಿದ್ದೇವು ಎಂದರೆ ಸರಿ. ಈ ಚೆಕ್ಕು ಪ್ರಕರಣ ದಾಖಲಿಸಲು ವ್ಯಾಜ್ಯ ಕಾರಣ ಉಬ್ಬವಿಸಿಲ್ಲ ಎಂದರೆ ಸರಿಯಲ್ಲ.

(ತೆರೆದ ನ್ಯಾಯಾಲಯದಲ್ಲ ನನ್ನ ಹೇಳಿಕೆಯಂತೆ ಬೆರಳಚ್ಚು ಮಾಡಿಸಲಾಯಿತು)

ಓ. ಹೇ. ಕೇ. ಸರಿ ಇದೆ

ಸಹಿ/-

ಪ್ರಧಾನ ಸಿಬಿಲ ನ್ಯಾಯಾಧೀಶರು &
ಜೆಎಂಎಫ್‌ಸಿ ಅಂಗನುಗೂರು.